

ಕರ್ಮರ್ಪಿಯಲ್ ಆದ ಮೇಲೆ ಆ ಪ್ರೀತಿ ತುಸು ಕಡಿಮೆ ಆಗಿದೆ ಅಗಿರಬಹುದು ಅಷ್ಟೆ.

### ಅವಿಸ್ಮರಣೀಯ 1983

ಭಾರತ ಕ್ರಿಕೆಟ್‌ನ ಮೊದಲ ಟರ್ನಿಂಗ್ ಪಾಯಿಂಟ್ ಎಂದರೆ 1983ರ ವಿಶ್ವಕಪ್. ಅದು ಅದಷ್ಟೋ ಮಕ್ಕಳಲ್ಲಿ ಕ್ರಿಕೆಟ್ ಆಸಕ್ತಿಯನ್ನು ಉತ್ತುಂಗಕ್ಕೇರಿಸಿತು. 'ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕಪಿಲ್ ದೇವ್ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಾಗ ನನಗೆ 10 ವರ್ಷ. ಆಗಾಗಲೇ ಶಾಲಾ ಕ್ರಿಕೆಟ್‌ನಲ್ಲಿ ಆಡುತ್ತಿದ್ದೆ. ಆ ಕ್ಷಣ ನನ್ನಲ್ಲಿ ತುಂಬಿದ ಸ್ಪೂರ್ತಿ ಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಕನಸನ್ನು ಮತ್ತಷ್ಟು ಹೆಚ್ಚಿಸಿತು' ಎಂದು ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ 2011ರಲ್ಲಿ ಮುಂಬೈನ ವಾಂಜೇಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದುಕೊಂಡು ಹೇಳಿದ್ದ ಮಾತೇ ಅದಕ್ಕೊಂದು ಉದಾಹರಣೆ.

ಸುನಿಲ್ ಗಾವಸ್ಕರ್ ವಿಶ್ವಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. 70-80ರ ದಶಕದಲ್ಲಿ ಫಟಾನಾಫುಟಿ ವೇಗಿಗಳನ್ನು ಹೊಂದಿದ್ದ ವಿಂಡೀಸ್ ನೆಲದಲ್ಲಿ ಅವರು ಆಡಿದ ವೈಖರಿಯೇ ಅದಕ್ಕೆ ಸಾಕ್ಷಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಥ ಅತಿರಥ ಮಹಾರಥ ಆಟಗಾರರು ಇದ್ದರೂ ಏಕದಿನ ಕ್ರಿಕೆಟ್‌ನಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಮೊದಲ ಎರಡು ವಿಶ್ವಕಪ್‌ಗಳಲ್ಲಿ ಭಾರತ ಎರಡನೇ ಮತ್ತು ಕೂಡ ತಲುಪಿರಲಿಲ್ಲ. ಇದಕ್ಕೆ ಕಾರಣ ರಕ್ಷಣಾತ್ಮಕ ಆಟ. 1975ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಎದುರು ಗಾವಸ್ಕರ್ 174 ಎಸೆತಗಳನ್ನು ಎದುರಿಸಿ ಔಟಾಗದೆ 36 ರನ್ ಗಳಿಸಿದ್ದರು. 60 ಓವರ್‌ಗಳಲ್ಲಿ ಭಾರತ 3 ವಿಕೆಟ್‌ಗೆ ಗಳಿಸಿದ್ದು ಕೇವಲ 132 ರನ್. 202 ರನ್‌ಗಳ ಸೋಲು ಎದುರಾಗಿತ್ತು. ಟೆಸ್ಟ್‌ನಲ್ಲಿ ತದ್ವಿರುದ್ಧ. 1976ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ನೀಡಿದ 403 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದರು. ಜಿ.ಆರ್. ವಿಶ್ವನಾಥ್ ಶತಕ ಬಾರಿಸಿದ್ದರು. ಕ್ಲೈವ್ ಲಾಯ್ಡ್ ಅವರಂಥ ಪ್ರಚಂಡ ನಾಯಕ, ನಾಲ್ವರು ಮಾರಕ ವೇಗಿಗಳನ್ನು

ವಿಶ್ವಕಪ್‌ಗಳಲ್ಲಿ ಆಟಗಾರರ ವೈಯಕ್ತಿಕ ಸಾಧನೆ		
ವಿಶ್ವಕಪ್	ಪಂದ್ಯ ಶ್ರೇಷ್ಠ	ಸರಣಿ ಶ್ರೇಷ್ಠ
1975	ಕ್ಲೈವ್ ಲಾಯ್ಡ್ (ವಿಂಡೀಸ್)	-
1979	ವಿವ್ ರಿಚರ್ಡ್ಸ್ (ವಿಂಡೀಸ್)	-
1983	ಮೊಹಿಂದರ್ ಅಮರನಾಥ್ (ಭಾರತ)	-
1987	ಡೇವಿಡ್ ಬ್ರಾನ್ (ಆಸ್ಟ್ರೇಲಿಯಾ)	-
1992	ವಾಸೀಂ ಆಕ್ರಂ (ಪಾಕ್)	ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್)
1996	ಅರವಿಂದ ಡಿಸಿಲ್ವಾ (ಲಂಕಾ)	ಸನತ್ ಜಯಸೂರ್ಯ (ಲಂಕಾ)
1999	ಶೇನ್ ವಾರ್ನ್ (ಆಸ್ಟ್ರೇಲಿಯಾ)	ಲ್ಯಾನ್ಸ್ ಕ್ಲೂಸೆನರ್ (ದ.ಆಫ್ರಿಕಾ)
2003	ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)	ಸಚಿನ್ ತೆಂಡೂಲ್ಕರ್ (ಭಾರತ)
2007	ಆಡಂ ಗಿಲ್ಕ್ರಿಸ್ಟ್ (ಆಸ್ಟ್ರೇಲಿಯಾ)	ಗ್ಲೆನ್ ಮೆಕ್‌ಗ್ರಾ (ಆಸ್ಟ್ರೇಲಿಯಾ)
2011	ಎಂ.ಎಸ್. ಧೋನಿ (ಭಾರತ)	ಯುವರಾಜ್ ಸಿಂಗ್ (ಭಾರತ)
2015	ಜೇಮ್ಸ್ ಫಾಕ್ಸರ್ (ಆಸ್ಟ್ರೇಲಿಯಾ)	ಮಿಷೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
(★ ಸರಣಿ ಶ್ರೇಷ್ಠ ಗೌರವ ನೀಡುವ ಪದ್ಧತಿ 1992ರ ವಿಶ್ವಕಪ್‌ನಿಂದ ಆರಂಭವಾಯಿತು)		

ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್



### ತೆಂಡೂಲ್ಕರ್ ಓಪನರ್ ಆಗಿದ್ದು ಹೇಗೆ?

1994ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಧು ಗಾಯಗೊಂಡು ಹೊರಗುಳಿದಿದ್ದರು. ಆಗ ತೆಂಡೂಲ್ಕರ್ ಅವರಿಗೆ ಅಂದಿನ ನಾಯಕ ಮೊಹಮ್ಮದ್ ಅಜರುದ್ದಿನ್ ಆರಂಭಿಕ ಆಟಗಾರನಾಗಿ ಬಡ್ಡಿ ನೀಡಿದರು. ಆ ಪಂದ್ಯದಲ್ಲಿ ಅವರು ಕೇವಲ 49 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ಅದು ಸಚಿನ್ ಪಾಲಿಗೆ ಟರ್ನಿಂಗ್ ಪಾಯಿಂಟ್. ಆ ಬಳಿಕ ಇನ್ನಿಂಗ್ಸ್ ಆರಂಭಿಸುವ ಹೊಣೆ ಲಭಿಸಿತು. ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಹೋದರು. ಸಚಿನ್ ತಮ್ಮ ಮೊದಲ ವಿಶ್ವಕಪ್‌ನಲ್ಲಿ (1992) ಮಧ್ಯಮ ಕ್ರಮಾಂಕದಲ್ಲಿ ಆಡಿ 283 ರನ್ ಕಲೆಹಾಕಿದ್ದರು. ನಂತರದ ವಿಶ್ವಕಪ್‌ಗಳಲ್ಲಿ ಆರಂಭಿಕ ಆಟಗಾರನಾಗಿ ಮಿಂಚಿದರು. 344 ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ 48.29 ಸರಾಸರಿಯಲ್ಲಿ 15,310 ರನ್ ಗಳಿಸಿರುವುದು ವಿಶೇಷ. ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಐದು ವರ್ಷಗಳ ಬಳಿಕ ಮೊದಲ ಶತಕ ಗಳಿಸಿದ್ದರು. ಅಷ್ಟರಲ್ಲಿ 78 ಪಂದ್ಯ ಆಡಿದ್ದರು.